

To,

The General Manager,
Listing Compliance & Legal Regulatory,
BSE Limited, PJ Towers, Dalal Street,
Mumbai-400001

Subject: Newspaper Publication


With reference to the captioned subject, We hereby inform that,

1. Notice of 136th Meeting of Board of Directors has been published in Business Line-An English daily & Sanjevani- a Kannada daily;
2. Financial Results for the Second quarter & half year ended 30th September, 2020 has been published in Business Line-An English daily & Sanjevani- a Kannada daily.

We enclose herewith the copies of Newspaper cuttings for your reference and records.

Thanking you

For Natural Capsules Limited



Shilpa Burman

Company Secretary & Compliance Officer



Ensure continuous flow of assets: Global investors to PM

4 more applications from sovereign wealth funds for 100% I-T exemption to be notified soon

SHISHIR SINHA

New Delhi, November 8

Top global fund houses have urged the Narendra Modi led-government to ensure the continuous flow of assets to be monetised for their investment decisions in India. Economic Affairs Secretary Tarun Bajaj told *BusinessLine*: "Fund houses said if you keep throwing open (the assets), we would be interested."

The government has announced asset monetisation mainly in road, railway and airport sectors. The effort is not just to expedite the process in these areas, but also in the power and gas sectors.

The government received feedback at the Virtual Global Investor Round Table held on November 5, chaired by the Prime Minister and attended by the heads of global fund houses



Economic Affairs Secretary Tarun Bajaj

on what these investors are looking for. These investors are interested in strategic disinvestment with management control and not just minority shareholding. They acknowledged the government's move to privatise Bharat Petroleum Corporation Ltd and CONCOR. According to Bajaj, this could lead to encouraging response not just in these two companies but also in others.

DDT and InVITs

He said that global investors appreciated the move to abolish dividend distribution tax (DDT) and Infrastructure investment trusts (InVITs) framework. In the FY21 Budget, Finance Minister Nirmala Sitharaman announced

removing the DDT and adopting the classical system of dividend taxation, under which companies would not be required to pay DDT. The dividend will be taxed only at applicable rates. She also extended the same taxation regime as available to listed InVITs to unlisted ones.

These investors also appreciated the speed at which the government has notified Sovereign Wealth Fund for 100 per cent tax exemption.

According to a Finance Ministry statement on November 3, application from MIC was received on September 18, and then after several rounds of virtual meetings, the applicant submitted its final reply on October 20. Then the final process, including consultation with Law Ministry for legal vetting of the notification, was completed in less than two weeks and the notification was issued on November 2.

Bajaj said since these fund houses are not present here in brick and mortar format, so they want a dedicated window with tax department to complete the formalities which will be done.

Finance Commission to submit report to the President today

OUR BUREAU

New Delhi, November 8

The 15th Finance Commission will submit its second and final report to the President Ram Nath Kovind on Monday. This report will be key to FY 2021-22 Union Budget.

Details of the report will be known only at the time of presentation of the Budget on February 1. This report will be for five years starting FY22 and ending in FY26. No significant reduction in States' share of the funds is expected, given the pandemic concerns. The Commission is also expected to make suggestions on fiscal consolidation and reform measures related to health, defence and agriculture.

The Commission, in its interim report last year, recommended a 41 per cent share for 28 States and 1 per cent for J&K & Ladakh (given the transition of J&K from a full-fledged State to a Union Territory). The 14th Finance Commission had recommended 42 per cent devolution for 29 States. So, technically there was no change in the first report.

WTO FISHERIES SUBSIDY

India's proposal on waiver pitted against options

AMITI SEN

New Delhi, November 8

India is facing considerable challenge in garnering adequate support at the World Trade Organisation (WTO) for its proposal to waive fisheries subsidy reduction commitments for countries with incomes below a defined threshold as several developing countries too, such as the 79-member ACP (African, Caribbean, Pacific) group, are coming up with alternative formulas.

Ambassador Didier Chambovey of Switzerland, who is helping the negotiating group chair in expediting the discussions on special & differential treatment (S&DT) for developing countries, asked members to show flexibility as the end-2020 target for finalising the fisheries subsidy agreement was fast approaching, a Geneva-based official told *BusinessLine*.

"At the latest meeting of the negotiating group on rules at the WTO, the chair and the assistants tried their best to get a consensus on the proposals in the draft text on fisheries agree-



WTO members are trying to reach a deal on prohibiting 'harmful' fisheries subsidies – estimated at \$14-20.5 billion annually – that result in over-fishing and depletion of fish stocks worldwide

ment circulated earlier. However, there are a lot of divergences in the area of S&DT which need to be narrowed soon," the official said.

WTO members are trying to reach an agreement on prohibiting 'harmful' fisheries subsidies estimated at \$14-20.5 billion annually that results in over-fishing and depletion of fish stocks worldwide.

The chair's draft text contains India's proposal on S&DT suggesting that developing countries with Gross National Income (GNI) per capita lower than \$5,000 should be exempted from taking on reduction

commitments. This would help them continue the subsidy programmes for their artisanal fishers. "Earlier, it was developed nations like the US and Australia that had opposed India's proposal on the ground that it would lead to too many exemptions. Now many developing countries are coming up with their alternative formulas. This is creating more hurdles on the way of reaching a consensus," the official said.

List-based approach

For instance, the ACP group, while supporting exemptions for developing countries, does

not favour the GNI approach, the official said.

South Africa, which is part of the ACP, said that it wanted a list-based approach where the 'positive' or good subsidies would be exempted from the ban.

Since India is among the top fish producing countries in the world, behind just a few countries such as China (the largest producer) and Indonesia, the ACP proposal may not suit its interest. Moreover, the subsidies that India wants to protect, which includes incentives for modernisation and construction of boats and fuel subsidies, may not fall within the positive subsidies that South Africa has proposed should be exempt.

India's proposal of exempting countries with GNI per capita less than \$5,000, would not only ensure continuation of the country's subsidy programmes since its GNI is much lower than the threshold limit, it would also exclude China, the largest fishery subsidy provider globally, as China's GNI is higher than the proposed annual limit of \$5,000.

PRE-PACK INSOLVENCY

Sahoo panel suggests 90 days for resolution

KR SRIVATS

New Delhi, November 8

In a move that would quicken the pace of insolvency resolution, a high-level panel has suggested that the maximum time that can be taken for approval of a resolution scheme under the proposed pre-packaged insolvency regime should be 90 days. This is part of the pre-pack insolvency mechanism proposed by the government-appointed Sahoo panel, which submitted its report a few days ago.

This is substantially lower than the maximum limit of 330 days prescribed under the Insolvency and Bankruptcy Code.

Blended mechanism

A pre-packaged insolvency – under the proposed framework in India – is an arrangement where the resolution of a company's business is negotiated with a buyer before the appointment of an insolvency professional. It will be a blend of informal and formal mechanisms, with the informal process stretching upto NCLT admission, followed by the existing NCLT-supervised process for resolution as specified under the IBC, sources added.

'Swiss challenger'

The Sahoo panel stated that the pre-pack regime will not dilute or disrupt balance or take away anybody's rights – the Committee of Creditors will still remain the decision-making authority and approve the resolution.

Since the main objective of the IBC is maximisation of value, a concept of "Swiss challenger" is proposed to be introduced. This "Swiss challenger" can challenge the existing offer and then submit it to the NCLT. The pre-pack regime in India will also provide promoters an option to match the Swiss challenger's offer. This provision will be optional for the Committee of Creditors.

The proposed pre-pack regime will not be available for promoters disqualified under Section 29A of the IBC. Section 29A essentially stops defaulting promoters from back-door entry to control the company.

BRICS virtual meet discusses competition issues in auto sector

OUR BUREAU

New Delhi, November 8

Market regulators do not want to be the speed bumps in the way of automobile industry, but would have to be proactive to flag competition concerns and this simply cannot be ignored, Ashok Kumar Gupta, Chairman, Competition Commission of India (CCI) has said.

Addressing a virtual workshop of BRICS Competition Agencies on "Competition Issues in Automobile Sector", Gupta said that a plausible common solution may emerge due to the presence of most of the global automobile players in BRICS jurisdiction, thereby focusing on common approaches and standardisation. He highlighted the imperative need to discuss and reflect on the emerging issues, including relating to big data, in this sector.

Working groups, MoUs

The CCI is the project co-lead of the Automotive Working Group (AWG) along with Competition Commission, South Africa. The present workshop was held amongst the AWG.

Earlier, BRICS Competition Agencies had signed a Memorandum of Understanding (MoU) on co-operation in the field of competition law and policy in May 2016 (In 2020, it has been ex-

tended for an open-end period). In accordance with this MoU, four Working Groups had been constituted on important industries/sectors namely, Pharmaceuticals, Food, Automotive and Digital Markets. These Working Groups have collaborated with each other to adopt best practices.

In his opening remarks at the virtual workshop, Gupta stressed upon the importance and growth of the automobile sector in developing countries, especially the BRICS nations. He mentioned that the presence of numerous Original Equipment Manufacturers (OEMs) within BRICS, due to existing congenial factors for production and assembly plants, makes such market a favourite destination for leading OEMs to tap enormous potential.

Representatives of BRICS Competition Agencies made presentations highlighting the key developments in the automotive sector in their respective jurisdictions, an official release said. Challenges, arising out of new age digital economy, were also deliberated.

During the workshop, common issues which all BRICS nations are facing, emerged and the way forward to tackle such issues including the importance of advocacy was also debated, release added.

Centre renames Shipping Ministry as 'Ministry of Ports, Shipping and Waterways'

OUR BUREAU

Ahmedabad, November 8

In order to broaden the purview of maritime policy making and bring clarity in functioning of the departments, Prime Minister Narendra Modi announced a proposed amendment in the name of the Ministry of Shipping to Ministry of Ports, Shipping and Waterways.

Stating that the proposed change in the name would bring clarity in policy making and implementation, Modi hinted at strengthening water resources-based economy. "In developed economies, it is the job of Shipping Ministry to look after ports, shipping and waterways. In India also Ministry of Shipping only works for these sectors. So changing the name will bring more clarity for work," the Prime Minister stated.

Fuelling blue economy

In order to strengthen India's blue economy, Centre is looking to capitalise the nation's 21,000-km of coastline. "It is only after 2014, we adopted a holistic approach for development of India's maritime sector. We want India's maritime



Prime Minister Narendra Modi

sector to become an important component of India's mission for Atmanirbhar Bharat," the Prime Minister said in a video address after launching a Ro-Pax ferry service connecting Hazira in Surat to Ghogha-Bhavnagar in Saurashtra.

For cost-effective logistics across the country, Modi stated that the Centre is also working to develop a multi-modal logistics structure that will remove silos between road, rail, air and shipping and bring in better coordination for inter-connectivity.

Modi also stated that under the PM Matsya Sampada Yojana (scheme for fisheries development), the government will spend approx ₹20,000 crore in the coming year for fisheries business development, so as to fuel India's blue economy.

On Surat's Ro-Pax ferry service, Modi underlined the economic importance of the project for the farmers and animal breeders of Saurashtra, who will get access to a large market of Surat and South Gujarat.

"Travelling from Surat to Saurashtra takes about 10-12 hours through road journey which is not feasible for perishable commodities like vegetables, fruits and dairy products. But after this Ro-pax ferry service, the duration of travel between Bhavnagar and Surat will be reduced to just four hours, which will open new market for farmers in Saurashtra," Modi said.

The road distance of 370 km between the two locations will now be reduced to just 90 km through sea route. The ro-pax ferry between Ghogha and Hazira will make three trips in a day.

At this rate, it is projected to carry about five lakh passengers, 80,000 passenger vehicles (cars), 50,000 two-wheelers and 30,000 trucks in a year. This will potentially save about 9,000 litres of fuel every day and every three trips a day could potentially save about 24 tonnes of carbon emissions.

BusinessLine

Disclaimer: Readers are requested to verify & make appropriate enquiries to satisfy themselves about the veracity of an advertisement before responding to any published in this newspaper. THE PUBLISHING PVT LTD, the Publisher & Owner of this newspaper, does not vouch for the authenticity of any advertisement or advertiser or for any of the advertiser's products and/or services. In no event can the Owner, Publisher, Printer, Editor, Director(s), Employees of this newspaper/ company be held responsible in any manner whatsoever for any claims and/or damages for advertisements in this newspaper.

CLASSIFIED

BUSINESS OFFER

CONSULTANTS

DAIRY FARM Consultancy Veterinary diploma & degree private collage. Dr. Laxmi Narasimhan 7200746230

CLASSIFIED

log on to www.thehinduads.com

For Placing Advertisements Online Toll Free: 180030700404

TO ADVERTISE PLEASE CONTACT

Bengaluru : 080-22071826

Mangaluru : 0824-2417575

Hubballi : 0836-2335700

BusinessLine

NATURAL CAPSULES LIMITED

No. 23, "Trident Towers", 4th Floor, 100 ft. Road, Jayanagar 2nd Block,
Bangalore - 560 011. Ph. 26561571/573, Fax 26561562
E-mail : Info@naturalcapsules.com / CIN: L85110KA1993PLCO14742

EXTRACT OF CONSOLIDATED & STANDALONE UNAUDITED FINANCIAL RESULTS FOR THE QUARTER ENDED 30TH SEPTEMBER, 2020

(Rs.in Lakhs)

Sl. No.	PARTICULARS	Qtr.ended	Half year ended	Qtr.ended	Year Ended
		30-09-2020 Un-Audited	30-09-2020 Un-Audited	30-09-2019 Un-Audited	31-03-2020 Audited
1.	Revenue from operations & other Income	1,883.00	3,516.00	1,577.00	6,251.00
2.	Net Profit from Ordinary activities after tax	119.00	367.00	15.00	86.00
3.	Net Profit for the period after tax (after Extraordinary items)	119.00	367.00	15.00	88.00
4.	Paid-up Equity Share Capital (Face value of share of Rs.10/- each as on date)	623.27	623.27	623.27	623.27
5.	Other Equity	-	-	-	4,939.00
6.	Earnings Per Share (EPS) (of Rs.10/- each) (Before & after extraordinary item)				
	(a) Basic EPS (in Rs.)	1.91	5.88	0.25	1.41
	(b) Diluted EPS (in Rs.)	1.91	5.88	0.25	1.41

Note:

- The Unaudited Standalone & Consolidated Financial results of the Company for the Quarter and Six months Ended 30th September 2020 have been approved by the Board of Directors of the Company at its meeting held on 7th November, 2020. The figures for the Quarter ended 30th September 2020 was subject to 'Limited Review' by Statutory Auditors of the Company who have expressed an unqualified review opinion.
- The Unaudited Standalone & Consolidated Financial results for the Quarter and Six months Ended 30th September 2020 have been prepared above in accordance with the Indian Accounting Standards (Ind AS) as prescribed under section 133 of the companies Act, 2013 read with Rule 3 of the Companies (Indian Accounting Standards) Rules, 2015 and Companies (Indian Accounting Standards) Amendment Rules 2016. The above Unaudited Standalone & Consolidated Financial results are filed with Stock Exchanges under Regulation 33 of SEBI (Listing and Other Disclosure Requirements) Regulations, 2015 and are available on the Stock Exchange Website.
- Previous years figures have been regrouped wherever necessary.
- Position of investor complaints for the quarter ended 30th Sep 2020

Particulars	
Pending as on 01-07-2020	NIL
Received during the quarter	NIL
Resolved during the quarter	NIL
Pending as on 30-09-2020	NIL

Place : Bangalore
Date : 7th November 2020

Sd/-
Sunil L. Mundra
Managing Director
DIN : 00214304

THE HINDU

BusinessLine

KNOWLEDGE SERIES

IS INDIA'S ECONOMIC RECOVERY SUSTAINABLE?

in conversation with

Dr C Rangarajan
Former RBI Governor &
Former Chairman,
Prime Minister Economic Advisory Council

Raghuvir Srinivasan
Editor,
The Hindu BusinessLine

Monday, 9th November 2020 @ 3:30 pm

Scan the QR code

To register for the webinar
bit.ly/BLKSECOR or

ಕಲುಷಿತಗೊಂಡ ರಾಂಪುರ ಕೆರೆ



ರಾಂಪುರ ಕೆರೆ ಕಲುಷಿತಗೊಂಡಿರುವುದು.

ಕೆ.ಆರ್.ಪುರ,ನ.3-ಸುತ್ತಮುತ್ತಲಿನ ಪ್ರದೇಶದ ಜೀವಜಲವಾಗಿದ್ದ ರಾಂಪುರ ಕೆರೆ ಈಗ ಸಂಪೂರ್ಣ ಕಲುಷಿತಗೊಂಡಿದ್ದು ಅವನತಿಯ ಅಂಚಿನತ್ತ ಮುಖಮಾಡಿದೆ. ರಾಂಪುರ ಕೆರೆ ಸುತ್ತಮುತ್ತಲಿನ ನೂರಾರು ಗ್ರಾಮಗಳಿಗೆ ನೀರಿನ ಮೂಲವಾಗಿತ್ತು, ಆದರೆ ಇದೀಗ ಕಲುಷಿತಗೊಂಡುರೋಗಹರಡುವ ತಾಣವಾಗಿ ಬದಲಾಗಿದೆ.

ಈ ಕೆರೆ 180 ಎಕರೆ
ಬೃಹತ್ಕಾರವಾಗಿರುವ ಈ ಕೆರೆ ಯ ಅಭಿವೃದ್ಧಿಗೆ ಅಧಿಕಾರಗಳ ನಿರ್ಲಕ್ಷ್ಯ ತನ ಈಗ ಜೀವಜಲದಿಂದ ಕುತ್ತು ಉಂಟಾಗುವ ಸ್ಥಿತಿಯು ಮುಖಮಾಡಿದೆ.

ಕೊಳಚೆ ನೀರು ನೇರವಾಗಿ ರಾಜಕಾಲುವೆ ಮೂಲಕ ಕೆರೆಗೆ ಸೇರುತ್ತಿರುವುದು ಕೆರೆ ಮುಖಕ್ಕೆ ಮುಖ್ಯಕಾರಣವಾಗಿದ್ದು, ಕೆರೆಗೆ ಕಟ್ಟಡ ತ್ಯಾಜ್ಯ ಸೇರಿದಂತೆ ರಾತ್ರಿ-ರಾತ್ರಿ ತಂದು ಸುರಿಯುತ್ತಿರುವ ತ್ಯಾಜ್ಯದಿಂದ ಕೆರೆಯ ವಾತಾವರಣ

ಮೂಗು ಮುಚ್ಚಿಕೊಂಡು ಸಾಗುವ ಪರಿಸ್ಥಿತಿ ನಿರ್ಮಾಣ ಮಾಡಿದೆ. ಎರಡು ಕ್ಷೇತ್ರಗಳ ಮಧ್ಯವಿರುವ ಬೃಹತ್ಕಾರವಾಗಿರುವ ದಶಕಗಳ ಹಿಂದೆ ಇಲ್ಲಿನ ಗ್ರಾಮಗಳಲ್ಲಿಗೆ ಜೀವದಾರೆಯಾಗಿದ್ದ ಜಲಪ್ರಸ್ತುತ ಪರಿಸ್ಥಿತಿ ನಿರ್ಮಾಣ ನಿರ್ಲಕ್ಷ್ಯ, ಅಧಿಕಾರಿಗಳ ಬೇಜಾಬಾಬ್ದಾರಿ ಮುಖ್ಯ ಕಾರಣವಾಗಿದೆ.

ಈ ಕೆರೆಯು ಸಂಪೂರ್ಣವಾಗಿ ಒಳಚರಂಡಿ ನೀರು ಮತ್ತು ಹೂಳು ತುಂಬಿದ್ದು ಕೊಳವೆವಾವಿಗಳಲ್ಲಿ ನೀರಿನ ಅಭಾವ ಉಂಟಾಗುವಂತೆ ಮಾಡಿದೆ, ಅಲ್ಲದೆ ಅಂತರ್ಜಲ ಪಾತಲಾಕ್ಷೇಪ ಉಂಟಾಗುವಂತೆ ಮಾಡಿದೆ. ಕೆರೆಯ ವಾತಾವರಣದ ದುರ್ವಾಸನೆಗೆ ಸುತ್ತಮುತ್ತಲಿನ ನಿವಾಸಿಗಳು ಮೂಗು ಮುಚ್ಚಿಕೊಂಡು ರಸ್ತೆ ಯಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಡೆಂಗ್ಯೂ, ಮಲೇರಿಯಾ, ಸೇರಿದಂತೆ ಮತ್ತಷ್ಟು ರೋಗಗಳ ಉತ್ಪತ್ತಿ

ತಾಣವಾಗಿ ಮಾರ್ಪಟ್ಟಿದೆ. ಈ ಕೆರೆ ಅಭಿವೃದ್ಧಿಯಾದರೆ ರಾಂಪುರ, ಕಲ್ಲೇರಿ, ಬಿದರಹಳ್ಳಿ, ಕೆ ಚನ್ನಸಂದ್ರ, ಬಿಲೇಶಿವಾಲೆ, ರಾಂಪುರ, ಆದೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಹೆಚ್ಚು ಅನುಕೂಲ ವಾಗಿದ್ದು ಕೆರೆಯ ಅಭಿವೃದ್ಧಿಗೆ ಒತ್ತು ನೀಡುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

ಕೆರೆಯ ಅಭಿವೃದ್ಧಿಗೆ ಮೂರು ತಿಂಗಳ ಹಿಂದೆ ಸ್ಥಳೀಯ ಶಾಸಕ ಅರವಿಂದ ಲಿಂಬಾವಲಿ ಅವರು ಚಾಲನೆ ನೀಡಿದರು ಬಾಧಿಕಾರಿಗಳು ಮಾತ್ರ ಇಚ್ಛಾರಕ್ತ ತೋರದೆ ಇರುವುದು ವಿರ್ಷಯಾಸಪೇ ಸರಿ.

ಬಿಡಿಎ ವ್ಯಾಪ್ತಿಯಲ್ಲಿ ಈ ಕೆರೆ ಬರುವುದು ಈ ಕೆರೆಯ ಅಭಿವೃದ್ಧಿಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಖಾಳಿ ವಹಿಸಬೇಕೆಂದು ಸ್ಥಳೀಯ ಮುನಿರಾಜ ಅವರು ಒತ್ತಾಯಿಸಿದರು.

ಸಚಿವ ಅಶೋಕ್, ನಟ ದರ್ಶನ್ ಪ್ರೇಮ್ ಮತ ಚಲಾವಣೆ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ನ. 3- ಉಪಚುನಾವಣಾ ಸಮರದಲ್ಲಿ ರಾಜರಾಜೇಶ್ವರಿ ನಗರ ಮತ್ತು ಸಿರಾ ಎರಡೂ ಕ್ಷೇತ್ರಗಳಲ್ಲೂ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಹಲವು ಗಣ್ಯರು ಮತದಾನ ಮಾಡಿ ಗಮನ ಸೆಳೆದರು.

ರಾಜರಾಜೇಶ್ವರಿ ಕ್ಷೇತ್ರದ ಮತದಾರರಾಗಿರುವ ಕಂದಾಯ ಸಚಿವ ಆರ್. ಅಶೋಕ್, ಖ್ಯಾತ ನಾಯಕ ನಟರಾಜ ಚಾಲಂಜಿಂಗ್ ಸ್ವಾಮಿ ದರ್ಶನ್, ನೆನಪಿರಲಿ ಖ್ಯಾತಿಯ ಪ್ರೇಮ್, ದಿಗಂತ್, ನಟ ಕಾರುಣ್ಯ ರಾಮ್, ನಟ ಅಮೂಲ್ಯ, ಸೇರಿದಂತೆ ಹಲವು ಖ್ಯಾತ ನಾಮರು ಮತ ಚಲಾಯಿಸಿದರು.

ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಬೆಂಗಳೂರಿನ ಮಲ್ಲೇಶ್ವರ ಕ್ಷೇತ್ರದ ನಿವಾಸಿಯಾಗಿದ್ದು ಅಲ್ಲಿನ ಮತದಾರರಾಗಿದ್ದಾರೆ. ಹಾಗಾಗಿ ಅವರು ಆರ್‌ಆರ್‌ನಗರ ಕ್ಷೇತ್ರದ ಮತದಾರರಲ್ಲ, ಉಳಿದಂತೆ ಕಾಂಗ್ರೆಸ್‌ನ ಹೆಚ್. ಕುಸುಮಾ ರವರು ಜ್ಞಾನಭಾರತಿ ವಾರ್ಡ್‌ನ ಮಲ್ಲತ್ತಳ್ಳಿಯ ಕನ್ಯಾಕುಮಾರಿ ಶಾಲೆಯ ಮತಗಟ್ಟೆ 104 ರಲ್ಲಿ ಮತ ಚಲಾಯಿಸಿದರು.

ಮತಚಲಾವಣೆಗೂ ಮುನ್ನ ಅವರ ವಿಜಯನಗರದ ಅಡಿಚುಂಚಿನಗಿರಿ

ಮಠದ ಶ್ರೀಗಂಗಾಧರೇಶ್ವರಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಜಿಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರೂ ಸಹ ಜ್ಞಾನಭಾರತಿ ವಾರ್ಡ್‌ನ ಜ್ಯೋತಿ ನಗರದ ಹೆಚ್.ಎಂ.ಆರ್. ಇಂಟರ್‌ನ್ಯಾಷನಲ್ ಶಾಲೆಯ ಮತಗಟ್ಟೆಯಲ್ಲಿ ಮೊದಲಿಗಾಗಿ ಮತ ಚಲಾಯಿಸಿದ್ದು ವಿಶೇಷ. ಇವರ ಜತೆ ಪತ್ನಿ ಸುಮಿತ್ರಾ ಮತ ಚಲಾಯಿಸಿದರು.

ಇದಕ್ಕೂ ಮೊದಲು ಕೃಷ್ಣಮೂರ್ತಿ ದಂಪತಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಆರ್‌ಆರ್‌ನಗರ ಕ್ಷೇತ್ರದಲ್ಲಿ ಚಾಲಂಜಿಂಗ್ ಸ್ವಾಮಿ ನಟ ದರ್ಶನ್ ಸಹ ತಮ್ಮ ಮತ ಚಲಾಯಿಸಿದರು. ನಟ ಅಮೂಲ್ಯ ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಆರ್‌ಆರ್‌ನಗರದ ಬಿಳಿಶಾಲೆಯ ಮತಗಟ್ಟೆಯಲ್ಲಿ ಮತ ಹಾಕಿದರು. ನಟ ಅಮೂಲ್ಯ ಜತೆ ಅವರ ಪತ್ನಿ ಜಗದೀಶ್ ಮತ್ತು ಮಾವ, ಪಾಲಿಕೆ ಮಾಜಿ ಸದಸ್ಯ ರಾಮಚಂದ್ರಮಠ ಚಲಾಯಿಸಿದರು. ಹಾಗೆಯೇ ನಟ ಪ್ರೇಮ್ ದಂಪತಿ ಮತಹಾಕಿದರು. ಕಾಂಗ್ರೆಸ್ ಅಭ್ಯರ್ಥಿ ಹೆಚ್. ಕುಸುಮಾ ಅವರ ತಂದೆ ಹನುಮಂತರಾಯಪ್ಪ, ತಾಯಿ ಇವರು ತಮ್ಮ ಮಗಳ ಜತೆ ಮತ ಚಲಾಯಿಸಿದರು. ವಿಧಾನ ಪರಿಷತ್ ಸದಸ್ಯ ಎ.

ದೇವೇಗೌಡ, ನಟ ಅಮಿನಾತ್ ಮಾಳವಿಕ ದಂಪತಿಗಳು, ನಟ ಗಣೇಶ್ ಪತ್ನಿ ಶಿಲ್ಪಾ ಗಣೇಶ್, ಇವರುಗಳು ಮತ ಚಲಾಯಿಸಿದ ಗಣ್ಯರು.

ಸಿರಾದಲ್ಲೂ ಗಣ್ಯರ ಮತದಾನ ಸಿರಾ ಉಪಚುನಾವಣೆಯಲ್ಲಿ ಜಿಡಿಎಸ್ ಅಭ್ಯರ್ಥಿಯಾಗಿರುವ ದಿ. ಶಾಸಕ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರು ಸಿರಾದ ರಂಗನಾಥಪವನವಿಠಲಕಾಲೇಜಿನ ಮತಗಟ್ಟೆಯಲ್ಲಿ ತಮ್ಮ ಮತ ಹಾಕಿದರು. ಮತದಾನಕ್ಕೂ ಮುನ್ನ ಅವರು ಭೂವನದಲ್ಲಿರುವ ಪತಿ ಸಮಾಧಿಗೆ ಬೆಳಗ್ಗೆಯೇ ತೆರಳಿ ಪೂಜೆ ಸಲ್ಲಿಸಿ ನಂತರ ಮತದಾನ ಮಾಡಿದರು.

ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‌ಗೌಡ ಅವರು ಸಿರಾದ ತಮ್ಮ ಸ್ವಗ್ರಾಮ ಚಿರತಹಳ್ಳಿಯಲ್ಲಿ ಮತ ಹಾಕಿದರು. ಇವರು ಸಹ ಮತದಾನಕ್ಕೂ ಮುನ್ನ ಗ್ರಾಮದ ಅಂಚಿನೇಯಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರು ಸಿರಾ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತಗಟ್ಟೆಯಲ್ಲಿ ತಮ್ಮ ಪತ್ನಿ ಸಮೇತರಾಗಿ ಮತ ಚಲಾಯಿಸಿದರು.

ಶಿವಮೊಗ್ಗ ಹಾಲು ಒಕ್ಕೂಟ ಅಧ್ಯಕ್ಷ ರಾಜೇನಾಮೆಗೆ ಪಟ್ಟು!

ಶಿವಮೊಗ್ಗ, ನ. 3- ಶಿವಮೊಗ್ಗ ಹಾಲು ಒಕ್ಕೂಟ (ಶಿವಮಲ್) ಅಧ್ಯಕ್ಷರ ರಾಜೇನಾಮೆಗೆ ಪಟ್ಟು ಹಿಡಿದು, ಒಕ್ಕೂಟದ ನಿರ್ದೇಶಕರು ಆಡಳಿತ ಮಂಡಳಿಯ ಎರಡು ಸಭೆ ಬಹಿಷ್ಕರಿಸಿದ್ದಾರೆ. ರಾಜೇನಾಮೆ ನೀಡುವವರೆಗೆ ಸಭೆಯಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸೋಮವಾರ ನಿರ್ದೇಶಕರ ನಿಯೋಗ ಲೋಕಾರ್ಪಣ ಸದಸ್ಯ ಬಿ.ವೈ. ರಾಘವೇಂದ್ರರನ್ನು ಭೇಟಿಯಾಗಿ ಚರ್ಚಿಸಿ ಎಂದು ತಿಳಿದುಬಂದಿದ್ದು, ಇದು ಸಾಕಷ್ಟು ಕುತೂಹಲಕರವಾಗಿದೆ. ಒಪ್ಪಂದವಾಗಿತ್ತು? ಒಕ್ಕೂಟಕ್ಕೆ ಕಳೆದ ವರ್ಷ ನಡೆದ ಚುನಾವಣೆ ವೇಳೆ, ಕಾಂಗ್ರೆಸ್ ಹಾಗೂ ಜಿಡಿಎಸ್ ಪಕ್ಷ ಬೆಂಬಲಿತ ಸದಸ್ಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರು. ಎರಡು ಪಕ್ಷಗಳ ಮುಖಂಡರು ಒಪ್ಪಂದ ಮಾಡಿಕೊಂಡು, 15 ತಿಂಗಳ ಕಾಲ ಜಿಡಿಎಸ್ ಪಕ್ಷಕ್ಕೆ

ಸೇರಿದ ಡಿ. ಅನಂದ್‌ರವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದ್ದು, ಒಪ್ಪಂದದ ಅನುಸಾರ ಡಿ. ಅನಂದ್‌ರವರು, ಕಳೆದ ಆಗಸ್ಟ್ ತಿಂಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ಆದರೆ ರಾಜೇನಾಮೆ ನೀಡಲು ನಿರಾಕರಿಸಿದ್ದರು ಎನ್ನಲಾಗಿದೆ. ಈ ಕಾರಣದಿಂದ 23-10-2020 ಹಾಗೂ 29-10-2020 ರಂದು ಆಯೋಜಿಸಲಾಗಿದ್ದ ಆಡಳಿತ ಮಂಡಳಿ ಸಭೆಯನ್ನು ನಿರ್ದೇಶಕರು ಬಹಿಷ್ಕರಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ರಾಜೇನಾಮೆ ನೀಡುವವರೆಗೂ ಆಡಳಿತ ಮಂಡಳಿ ಸಭೆಗೆ ಭಾಗವಹಿಸದಿರುವ ನಿರ್ಧಾರವನ್ನು ನಿರ್ದೇಶಕರು ಕೈಗೊಂಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ರಾಜೇನಾಮೆ ನೀಡಲಿದ್ದರೆ, ಅಧ್ಯಕ್ಷರು ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ನಿರ್ಧಾರವನ್ನು ನಿರ್ದೇಶಕರು ಕೈಗೊಂಡಿದ್ದಾರೆ ಎಂದು ಶಿವಮಲ್ ಮೂಲಗಳು ತಿಳಿಸಿವೆ.

ಚಿಕ್ಕಪ್ಪನನ್ನು ಕೊಂದ ಮಗ

ಮಾಲೂರು, ನ.3- ಕುಲಕರ್ಣಿಕೆ ಉಂಟಾದ ಗಲಾಟೆ ಚಿಕ್ಕಪ್ಪನನ್ನೇ ಜಾಕುವಿನಿಂದ ಇರಿದು ಅಣ್ಣನ ಮಗನೇ ಕೊಲೆ ಮಾಡಿರುವ ಘಟನೆ ತಾಲೂಕಿನ ಲಕ್ಕೂರು ಹೋಬಳಿಯ ಡಿ.ಎನ್.ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆನ್ನಪಟ್ಟ ಗ್ರಾಮದಲ್ಲಿ ಕೊಲೆಯಾದ ವ್ಯಕ್ತಿ ಬೆನ್ನಪಟ್ಟ ಗ್ರಾಮದ ವಿಜಯ್ ಕುಮಾರ್ (34) ಎಂದು ಗುರ್ತಿಸಲಾಗಿದೆ. ತಾಲೂಕಿನ ಲಕ್ಕೂರು ಹೋಬಳಿಯ ಬೆನ್ನಪಟ್ಟ ಗ್ರಾಮದಲ್ಲಿ ಕುಲಕರ್ಣಿಕೆ ಕಾರಣಕ್ಕೆ ಅನವಶ್ಯಕವಾಗಿ ಮಾತಿನ ಚಕಮಕನೆಡೆಸಿಕೊಂಡು ವಿರೋಧಕ್ಕೆ ತಿರುಗಿದಾಗ ಚಿಕ್ಕಪ್ಪ ವಿಜಯ್ ಕುಮಾರನನ್ನು ಆರೋಪಿ ಪ್ರಕಾಶ್ ಜಾಕುವಿನಿಂದ ಇರಿದು ಕೊಲೆ ಮಾಡಿದ್ದು, ಮೃತನ ಸಹೋದರ ರವಿಚಂದ್ರನ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆದರಂತೆ ಪಟ್ಟಣದ ಮೊಲೇಸರು ಆರೋಪಿಯನ್ನು ಬಂಧಿಸಿದ್ದಾರೆ.

ವಿದ್ಯಾರ್ಥಿ ಪ್ರಣವ್‌ಗೆ ನಿರ್ಮಲಾನಂದ ಶ್ರೀಗಳ ಅಭಿನಂದನೆ

ಮಾಲೂರು, ನ.3- ಗಣಿತದಲ್ಲಿ ಅತಿ ಕ್ಷಿಪ್ರಕರವಾದ ಸಮಸ್ಯೆಗಳಿಗೆ ಕ್ಷಣ ಮಾತ್ರದಲ್ಲಿ ಉತ್ತರ ನೀಡಿ ಈಗಾಗಲೇ ವಿಶ್ವ ದಾಖಲೆ ನಿರ್ಮಿಸಿರುವ ಪ್ರಣವ್ ಸಿ.ಗೌಡ ವಿದ್ಯಾರ್ಥಿಯನ್ನೇ ಅಡಿಚುಂಚಿನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮಿಗಳು ಅಭಿನಂದಿಸಿದರು. ಪಟ್ಟಣದ ಬಿಜೆಎಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ವಿದ್ಯಾರ್ಥಿ ಪ್ರಣವ್ ಸಿ.ಗೌಡ ನನ್ನು ಅಭಿನಂದಿಸಿದ ಶ್ರೀ ನಿರ್ಮಲಾನಂದ ಸ್ವಾಮಿಗಳು ಬಾಲಕನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಿನ ಮಲ್ಲಿಯಪ್ಪನಹಳ್ಳಿ ಗ್ರಾಮದ ಚಂದ್ರಶೇಖರ್ ಹಾಗೂ ಸುಕನ್ಯಾ ದಂಪತಿಗಳ 6 ವರ್ಷದ ಮಗನಾದ ಪ್ರಣವ್ ಸಿ.ಗೌಡ ಪ್ರಸ್ತುತ 1 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ರಪಂಚದ ಹಾಗೂ ಹೋಗುಗಳ ಪರಿಚಯ, ರಾಷ್ಟ್ರೀಯ ಸುದ್ದಿಗಳು, ಪ್ರಪಂಚದ ಜ್ಞಾನ, ಜನರಲ್ ನಾಲ್ವ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕ್ಷಣಮಾತ್ರದಲ್ಲಿ ಉತ್ತರಿಸುತ್ತಾನೆ. ಬಾಲಕನ ಪ್ರತಿಭೆಗೆ ಈಗಾಗಲೇ ಹಲವು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.

ಪಟ್ಟಣ ಸೇರಿದಂತೆ ತಾಲೂಕಿನ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಶ್ರೀ ನಿರ್ಮಲಾನಂದ ಸ್ವಾಮಿಗಳು ದಾಖಲೆ ಮಾಡಿರುವ ವಿದ್ಯಾರ್ಥಿಯ ಮಾಹಿತಿ ಪಡೆದು ಬಾಲಕನನ್ನು ಕರೆಸು ಆತನ ಪ್ರತಿಭೆಯ ಬಗ್ಗೆ ಮಾಹಿತಿ ಪಡೆದರು. ಗಣಿತದಲ್ಲಿ ಅತ್ಯಂತ ಕ್ಷಿಪ್ರಕರವಾದ ಒಂದೊಂದೆ ನೂರು ಅಂಕಗಳಿಗೆ ಸ್ಕೋರ್



ಮಾಲೂರು ಪಟ್ಟಣದ ಬಿಜೆಎಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ವಲ್ಡ್ ಬುಕ್ ಆಫ್ ರೆಕಾರ್ಡ್ ಯು.ಕೆ, ಏಷಿಯಾ ರೆಕಾರ್ಡ್ ಬುಕ್ ಹೈ ರೇಂಜ್ ಬುಕ್ ಆಫ್ ರೆಕಾರ್ಡ್ ಸೇರಿದಂತೆ 3 ವಿಶ್ವದಾಖಲೆಗಳನ್ನು 3 ಪ್ರಶಸ್ತಿಗೆ ಪಾತ್ರರಾಗಿರುವ ವಿದ್ಯಾರ್ಥಿ ಪ್ರಣವ್ ಸಿ.ಗೌಡ ನನ್ನು ಶ್ರೀ ನಿರ್ಮಲಾನಂದ ಸ್ವಾಮಿಗಳು ಅಭಿನಂದಿಸಿ, ಬಾಲಕನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರೂಪದಲ್ಲಿ ಉತ್ತರಿಸುವ ಬಾಲಕನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿ, ವಲ್ಡ್ ಬುಕ್ ಆಫ್ ರೆಕಾರ್ಡ್ ಯು.ಕೆ, ಏಷಿಯಾ ರೆಕಾರ್ಡ್ ಬುಕ್ ಹೈ ರೇಂಜ್ ಬುಕ್ ಆಫ್ ರೆಕಾರ್ಡ್ ಸೇರಿದಂತೆ 3 ವಿಶ್ವದಾಖಲೆಗಳನ್ನು ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ನಮೂದಾಗಿರುವ 3 ಪ್ರಶಸ್ತಿಗಳನ್ನು ಪರಿಶೀಲಿಸಿದರು. ಬಾಲಕನನ್ನು ಅಭಿನಂದಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಲೆಂದು ಅಶಿಸಿದರು.

ಕೇವಲ 6 ವರ್ಷದ ಮುಟಾಣಿಯೊಬ್ಬನ ಜ್ಞಾಪಕ ಶಕ್ತಿಗೆ ದೇಶವೇ ಗೌರವ ಸಮರ್ಪಿಸಿ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿತ್ತು. ಪಠ್ಯ ಹಾಗೂ ಸಾಮಾನ್ಯ ಜ್ಞಾನದ ವಿಷಯದಲ್ಲಿ ಅಗಾಧವಾದ ಜ್ಞಾಪಕ ಶಕ್ತಿಯನ್ನು ಹೊಂದಿರುವ ಪ್ರಣವ್ ಸಿ.ಗೌಡ ಪ್ರಚಲಿತ ವಿದ್ಯಮಾನಗಳ ಕುರಿತು ಯಾವುದೇ ಅಡೆಯಿಲ್ಲದೆ ಮಾತನಾಡುತ್ತಾನೆ.

ಎಥರ್ ಎನರ್ಜಿ ಟೀಂ ಎಕ್ಸ್‌ನಡೆದು ಬುಕ್ಲಿಂಗ್ ಆದಂಥ

ಬೆಂಗಳೂರು, ನ.3- ಎಥರ್ ಎನರ್ಜಿ 450 ಎಕ್ಸ್ ಮತ್ತು ಎಥರ್ ಎನರ್ಜಿ 450 ಪ್ಲಸ್ ದ್ವಿಚಕ್ರವಾಹನಗಳ ಮುಂಗಡ ಕಾಯ್ದಿರಿಸುವುದನ್ನು ಬೆಂಗಳೂರು ಮತ್ತು ಚೆನ್ನೈನಲ್ಲಿ ನಗರದಲ್ಲಿ ಪಾವತಿಸುವುದನ್ನು ತೆರೆಯಲಾಗಿದೆ. ಇನ್ನು ವಾಹನ ಕಾಯ್ದಿರಿಸುವುದು ಮತ್ತು ನಗರದಲ್ಲಿ ಪೂರ್ಣ ಪ್ರಮಾಣದಲ್ಲಿ ಪಾವತಿಸಲು 3 ವಾರಗಳ ವರೆಗೆ ವಿಸ್ತರಣೆ ಮಾಡಲಾಗಿದೆ. ಎಥರ್ ಎನರ್ಜಿ ಇಂಟಿಗ್ರಿಟಿ ಎಥರ್ ಎ 450 ಪ್ಲಸ್ ಮತ್ತು ಎಥರ್ ಎ 450 ಎಕ್ಸ್ ಬೈದ್ಯಾಕ್ ಕುರಿತು ದೊಡ್ಡ

ಘೋಷಣೆಗಳನ್ನು ಮಾಡಿದೆ. ಈ ರೀತಿಯ ಮೊದಲ ಅರ್ಧ ಬೈದ್ಯಾಕ್ ಪೂರ್ಣ ಅಂಕುಸು ಪರಿಚಯಿಸಿದ್ದಾರೆ. ಎಥರ್ ಎ 450 ಎಕ್ಸ್ 85,000 ರೂ., ಎಥರ್ ಎ 450 ಎಕ್ಸ್ ಮತ್ತು ಪ್ಲಸ್ ಗೆ 70,000 3 ವರ್ಷಗಳ ಅಂತ್ಯದಲ್ಲಿ ನೀಡುವ ದರವನ್ನು ನಿರ್ಧರಿಸಿದ್ದಾರೆ. ಉತ್ಪನ್ನದ ಹೆಚ್ಚಿನ ವಿಶ್ವಸಾರ್ವತ್ಯವಾದ ಮರುಮಾರಾಟ ಮಾರುಕಟ್ಟೆಯಲ್ಲಿ ಸ್ಪೂಟರ್‌ಗಳು ದೃಢವಾದ ಮೌಲ್ಯವನ್ನು ನೀಡುತ್ತವೆ ಎಂದು ಖಚಿತ ಪಡಿಸುತ್ತದೆ. ಎಥರ್ ಎನರ್ಜಿ ಬೆಂಗಳೂರಿನಲ್ಲಿ 37 ಮತ್ತು

ಚೆನ್ನೈನಲ್ಲಿ 13 ಫ್ಯಾಕ್ಟರಿ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿದೆ.

ಎಥರ್ ಎನರ್ಜಿ ತನ್ನ ಆಸ್ತಿತ್ವವನ್ನು ಘೋಷಿಸಿದ ನಂತರ ಎಥರ್ ಎಕ್ಸ್‌ನ ಈ ಹಂತದ ಸ್ಥಾಪನೆಗಳು ಎಲ್ಲಾ 11 ನಗರಗಳಲ್ಲಿ ಡಿಸೆಂಬರ್ 2020 ರ ವೇಳೆಗೆ 135 ಕ್ಕೂ ಹೆಚ್ಚು ಸ್ಥಳಗಳಲ್ಲಿ ಲೈವ್ ಆಗಲಿವೆ. ಚಾರ್ಜಿಂಗ್ ಮೂಲ ಸೌಕರ್ಯವನ್ನು ಎಲ್ಲಾ ಎಲೆಕ್ಟ್ರಿಕ್ ವಾಹನಗಳಾದ ನಾಲ್ಕು ಚಕ್ರಗಳು ಮತ್ತು ದ್ವಿಚಕ್ರವಾಹನಗಳು ಚಾರ್ಜ್ ಮಾಡಲು ಬಳಸಬಹುದಾಗಿದ್ದು, ಇದು ಮಾರ್ಚ್ 12020 ರ ವರೆಗೆ ಉಚಿತವಾಗಿರುತ್ತದೆ.

ಜಿಐಎ ಹಳೆ ವಿದ್ಯಾರ್ಥಿಗಳ ವರ್ಷಾವಳಿ ಸಭೆ

ಬೆಂಗಳೂರು, ನ.3- ಡಾ.ಸಿ.ವಿನೋದ್ ಹಯಗ್ರೀವ್ ಅವರೊಂದಿಗೆ ಹಳೆ ವಿದ್ಯಾರ್ಥಿಗಳ ಮೊದಲ ವರ್ಷಾವಳಿ ಅತಿಥಿ ಸಭೆಯನ್ನು ಜಿಐಎ ಇಂಡಿಯಾ ಆಯೋಜಿಸಿತು. 100 ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಸಭೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ನೂರಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಮೊತ್ತಮೊದಲ ವರ್ಷಾವಳಿ ಹಳೆ ವಿದ್ಯಾರ್ಥಿ ಅತಿಥಿ ಸಭೆಯನ್ನು ಜಿಐಎ ಇಂಡಿಯಾ ಆಯೋಜಿಸಿತು. ಅತಿಥಿ ಭಾಷಣಕಾರರಾಗಿದ್ದ ಸಿ. ಕೃಷ್ಣಯ್ಯ ಚಿಟ್ಟೆ (ಸಿಕ್ಸಿ) ಗ್ರೂಪ್ ಆಫ್ ಜ್ಯುವೆಲ್ಸ್‌ನ ನಿರ್ದೇಶಕನಿರ್ದೇಶಕ ಮತ್ತು ನಿರ್ದೇಶಕರಾದ ಡಾ. ಸಿ. ವಿನೋದ್ ಹಯಗ್ರೀವ್, ರತ್ನಗಳು ಮತ್ತು

ವಜ್ರಗಳೊಂದಿಗೆ ಪೀಳಿಗೆಗಳಲ್ಲಿ ರಿಟೇಲ್ ಉದ್ಯಮವನ್ನು ನಿರ್ವಹಣೆ ಮಾಡಿದ ಮತ್ತು ಬೆಳೆಸಿದ ಕುರಿತು ಹಾಗೂ ಬದಲಾವಣೆಗಳು ಮತ್ತು ಸವಾಲುಗಳ ನಡುವಿನ ಪ್ರಸ್ತುತ ಕುರಿತು ಮಾತನಾಡಿದರು. ಜಿಐಎ ಇಂಡಿಯಾದ ನಿರ್ವಹಣಾ ನಿರ್ದೇಶಕ ಶ್ರೀರಾಮ್ ನಟರಾಜನ್ ಅವರಿಂದ ಡಾ. ಹಯಗ್ರೀವ್ ಅವರ ಕುರಿತ ಸಂಕ್ಷಿಪ್ತ ಪರಿಚಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು. 150 ವರ್ಷಗಳ ಪರಿಪೂರ್ಣತೆಯುಳ್ಳ ಆಧರಣ ಸಂಸ್ಥೆಯ ಮುಖ್ಯಸ್ಥರ ಮಾತಾಗಿತ್ತು. ಸಿಕ್ಸಿ ಮಾರಾಟ ಮಾಡಿದ ಮೊದಲ ವಜ್ರ ಸೇರಿದಂತೆ ಹಲವಾರು ಐತಿಹಾಸಿಕ ಘಟನೆಗಳನ್ನು ಹಂಚಿಕೊಂಡರು. ಐವಾರಾಮಿ ಮಾರುಕಟ್ಟೆಯ, ವಿಶೇಷವಾಗಿ ಉನ್ನತ ಮಟ್ಟದ ಆಭರಣದ ಭವಿಷ್ಯದ ಸ್ಥಿತಿ, ಹಾಗೂ

ಪ್ರಯೋಗಾಲಯದಲ್ಲಿ ಸಿದ್ಧಪಡಿಸಿದ ವಜ್ರಗಳಿಂದ ಎದುರಾಗಿರುವ ಸವಾಲುಗಳು ಮತ್ತು ಅವಕಾಶಗಳ ಕುರಿತು ಅವರು ತಮ್ಮ ಒಳನೋಟಗಳು ಮತ್ತು ಅನುಭವವನ್ನೂ ಕೂಡ ಹಂಚಿಕೊಂಡರು.

ಸ್ಥಳೀಯ ರೈಲು ಸೇವೆ ಪುನಾರಂಭಕ್ಕೆ ಚಿಂತನೆ

ಕೊಲ್ಲತ್ತ, ನ. 3- ಕೊರೋನಾ ಸೋಂಕಿನ ನಡುವೆ ಪಶ್ಚಿಮ ಬೆಂಗಳೂರಿನಲ್ಲಿ ಸ್ಥಳೀಯ ರೈಲು ಸೇವೆಯನ್ನು ಮರು ಆರಂಭಿಸಲು ಸರ್ಕಾರ ಮುಂದಾಗಿದೆ. ಶೇ. 50 ರಷ್ಟು ಪ್ರಯಾಣಿಕರು ಸಂಚರಿಸಲು ಅವಕಾಶ ನೀಡಿ, ರೈಲು ಸೇವೆಯನ್ನು ಪ್ರಾರಂಭಿಸಲು ಚಿಂತನೆ ನಡೆಸಿದೆ. ಕೋವಿಡ್ ಸುರಕ್ಷಿತತೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸರ್ಕಾರ ಸೂಚಿಸಿದೆ. ಆರಂಭದಲ್ಲಿ ಶೇ 10 ರಿಂದ 20 ರಷ್ಟು ರೈಲುಗಳ ಸಂಚಾರ- ಕ್ಕೆ ಅವಕಾಶ ನೀಡಲು ಸರ್ಕಾರ ಮುಂದಾಗಿದ್ದು, ಈ ಪ್ರಮಾಣವನ್ನು ಶೇ. 25 ಕ್ಕೆ ಹೆಚ್ಚಿಸಲಾಗುವುದು ಎಂದು ರೈಲ್ವೆ ಇಲಾಖೆ ಸಲ್ಲಿಸಿದೆ. ಟಿಕೆಟ್ ಮಾರಾಟ ಕಾರ್ಯ ನಿರ್ವಹಿಸಿ ಮಲೆನಾಡು ರೈಲುಗಳ ಸಂಖ್ಯೆ ಸುರಕ್ಷಿತವಾಗಿರಲು ಬಗ್ಗಿಯೋಜನೆ ರೂಪಿಸಲಾಗಿದ್ದು, ನಾಡಿಯಲ್ಲಿರುವ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪಶ್ಚಿಮ ಬೆಂಗಳೂರು ಮುಖ್ಯ ಕಾರ್ಯದರ್ಶಿ ಅಲವನ್ ಬಂಡೋಪಾಧ್ಯಾಯ ವಿವರ ನೀಡಿದರು. ಪೂರ್ವ ಇಲಾಖೆ ಮತ್ತು ಆಗ್ನೇಯ ರೈಲ್ವೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಉನ್ನತಾಧಿಕಾರಿಗಳೊಂದಿಗೆ ಈಗಾಗಲೇ ಸಭೆ ನಡೆಸಿ ಚರ್ಚಿಸಲಾಗಿದೆ. ರೈಲು ನಿರ್ವಾಹಣೆಗೆ ಹೆಚ್ಚಿನ ಸಂದರ್ಭಕ್ಕೆ ಉಂಟಾಗದಂತೆ ಕ್ರಮಕೈಗೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.

ಕಾರು ಡಿಕ್ಕಿ: ಬಾಲಕಿ, ಮಹಿಳೆ ಸಾವು

ಪುತ್ತೂರು, ನ.3- ಕಾರೊಂದು ಡಿಕ್ಕಿಯಾಗಿ ಬಾಲಕಿ ಮತ್ತು ಮಹಿಳೆ ಮೃತಪಟ್ಟು ಇನ್ನೊಬ್ಬರ ಬಾಲಕಿ ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ಸೋಮವಾರ ಮದ್ಯಾಹ್ನ ಪುತ್ತೂರು ನಗರದ ದರ್ಬೆ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಮೃತ ಬಾಲಕಿ ಸ್ವಾತಿ (9) ಮತ್ತು ಮಹಿಳೆ ಗೀತಾ (44) ಇವರಿಬ್ಬರೂ ಸ್ಥಳೀಯರಾಗಿದ್ದು, ದರ್ಬೆ ವೃತ್ತದ ಬಳಿಯಿರುವ ಸಭಾಭವನದಿಂದ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಇನ್ನೊಬ್ಬರ ಬಾಲಕಿ ಅನನ್ಯ (6) ಗಂಭೀರ ಗಾಯಗೊಂಡಿದ್ದಾರೆ. ಮಂಗಳೂರಿನಿಂದ ಸುಳ್ಯದತ್ತ ಚಲಿಸುತ್ತಿದ್ದ ಸ್ಪೆಷ್ ಕಾರು ಮತ್ತು ಇನ್ನೊಂದು ಕಾರುಗಳ ನಡುವೆ

ಡಿಕ್ಕಿಯಾಗಿದ್ದು, ಈ ಸಂದರ್ಭದಲ್ಲಿ ಬಾಲಕನ ನಿಯಂತ್ರಣ ತಪ್ಪಿ ಸ್ಪೆಷ್ ಕಾರು ರಸ್ತೆ ಬದಿಯಲ್ಲಿ ನಡೆದು- ಕೊಂಡು ಹೋಗುತ್ತಿದ್ದ ಮೂವರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ವಿ.ಎಸ್.ಟಿ. ಟೆಕ್ನಾಲೊಜೀಸ್ ಲಿಮಿಟೆಡ್
A VST GROUP ENTERPRISE
CIN: L34101KA1967PLC001706
ಕೋಡಾಯತ ಕಛೇರಿ: ಪ್ಲಾಟ್ ನಂ. 1, ದ್ವಾರಕಾಪುರ ಇಂಡಸ್ಟ್ರಿಯಲ್ ಏರಿಯಾ, ಸೈಬೆಕ್ ರೋಡ್, ಮಹಾದೇವಪುರ ಅಂಡಿ, ಬೆಂಗಳೂರು - 560 048
ಫೋನ್: 080-67141111
ಇಮೇಲ್: vstgen@vsttractors.com
ವೆಬ್‌ಸೈಟ್: www.vsttractors.com
ಸೂಚನೆ
ಸೆಪ್ಟೆಂಬರ್ 30, 2020ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಆರ್ಥಿಕ ವರ್ಷ ಪರಿಶೋಧಿಸಿದ ಅರ್ಥಿಕ ಫಲಿತಾಂಶಗಳನ್ನು ಗಣನೆಗೆ ತೆಗೆದುಕೊಳ್ಳಲು ಕಂಪನಿಯ ಆಡಳಿತ ಮಂಡಳಿಯ ಮುಂದಿನ ಸಭೆಯನ್ನು ಮಂಗಳವಾರ, ನವೆಂಬರ್ 10, 2020 ರಂದು ನಡೆಸಲಾಗುವುದು.
ಮಂಡಳಿಯ ಅಧ್ಯಕ್ಷನಾದ, ವಿ.ಎಸ್.ಟಿ. ಟೆಕ್ನಾಲೊಜೀಸ್ ಲಿಮಿಟೆಡ್ ಪರವಾಗಿ, (ಸಹ) ಚಿನ್ನಯ ವಿಜಯ ಕಂಪನಿ ಕಾರ್ಯದರ್ಶಿ
ಸ್ಥಳ : ಬೆಂಗಳೂರು
ದಿನಾಂಕ : 02-11-2020
ಹೆಚ್‌ಟಿ
ಸೂಚನೆ ಪ್ರಕಾರ ಕಂಪನಿಯ ಈ ವೆಬ್‌ಸೈಟ್ http://www.vsttractors.com/announcements ಮತ್ತು ಇತರ ಬಿಡುಗಡೆಗಳಲ್ಲಿ www.nseindia.com ಮತ್ತು www.bseindia.com ಪರಿಶೀಲಿಸಬಹುದು.

ಕಿರುಗರ ಗಮನಕ್ಕೆ
ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಶ್ವಸಂಸ್ಥೆ ರಾಷ್ಟ್ರೀಯ ಆದರಣ ಅತ್ಯಗತ್ಯವಾಗಿರುವ ಮಾಹಿತಿ, ವಸ್ತುಗಳ ಸೇವೆಗಳನ್ನು, ಗುಣಮಟ್ಟದ ಮುಂದುವರಿದು ಕುರಿತು ಆಸಕ್ತ ಸ್ವಾಭಾವಿಕವಾಗಿ ಜಾಹೀರಾತುದಾರರೊಡನೆ ಯಾವುದೇ ಪ್ರತಿಭಟನೆಗಳಿಗಾಗಿಲ್ಲ. ಆದರೆ ಪ್ರತಿಭಟನೆ ಮಾಡುವುದಕ್ಕಾಗಿಲ್ಲ. ಜಾಹೀರಾತು ವ್ಯವಸ್ಥಾಪಕರು

NATURAL CAPSULES LIMITED
No. 23, "Trident Towers", 4th Floor, 100 ft. Road, Jayanagar 2nd Block, Bangalore - 560 011. Ph. 2651515/3, Fax: 2651562, E-mail : info@naturalcapsules.com / CIN: L5710KA1993PLC014742
NOTICE
Pursuant to Regulation 29 read with Regulations 47 of the SEBI (LODR) Regulations, 2015, Notice is hereby given that 136th meeting of the Board of Directors of the Company is scheduled to be held on 7th November 2020, inter alia to consider and approve un-audited consolidated financial results and un-audited standalone financial results for the quarter ended 30th September, 2020. The detailed notice may be accessed on the Company's website http://www.naturalcapsules.com and may also be accessed on the Stock exchange website at http://www.bseindia.com
By order of the Board
Sunil L Mundra
Managing Director
Place: Bangalore
Date: 30.10.2020

PUBLIC NOTICE
It is hereby notified that, my client intends to purchase the Schedule Property from its owner: Smt. T.Vijayalakshmi D/o late Meenakshamma & late T.V.Thimmarasiah and W/o Sri.B.N.Ranganatha Rao, residing at No.21/A, Vijayaranga, Brindavan Layout, Muneswara Nagar, Chikkalasaandra, Bangalore-560061.
Apart from the aforesaid owner, if any other person/s, have any manner of right, title, interest or claim or share or lien over the Schedule property or otherwise have any lawful objection/s for sale of the Schedule property by the aforesaid Owner, they are hereby called upon to file their objections in writing, along with the photocopies of documents on which they rely, with the undersigned, within 14 days from the date of publication of this notice. Objection/s received thereafter will not be binding on my client.
SCHEDULE
All that piece and parcel of the residential property bearing Municipal No.28, PID No.51-54-28, measuring East To West 16'6" and North To South 38 ft, with a building thereon, situated at 6th Cross, Thyagarajanagar, Bangalore & bounded on:
East by : Property No.174/A of Ananthamurthy
West by : Road
North by : Lakkanna's property
South by : Road
Sd/- Goutam Chand S.F, Advocate
Goutam Associates
No.60, 2nd Floor, Kanakapura Road, Basavanagudi, Bangalore - 560 004.

ಎಕ್ಸ್‌ಚೇಂಜಿಂಗ್ ಸಲ್ಯೂಷನ್ಸ್ ಲಿಮಿಟೆಡ್
(ಇದು ಡಿಎಸ್‌ಸಿ ಚಿಕ್ಕಟಿಕೆ ಕಂಪನಿ)
CIN:L7220KA2002PLC030072
ನೋಂದಾಯಿತ ಕಛೇರಿ: 18ನೇ ಟ್ರೇಡ್ ಟೌನ್ - ಸರ್ಕೆ ನಂ.1, 6ನೇ ಮಹಡಿ, 24, ಕುಂದನಹಳ್ಳಿ ಗ್ರಾಮ, ಕೆ ಆರ್ ಮಠದ ಹೋಬಳಿ, ಬೆಂಗಳೂರು 560 066, ಕರ್ನಾಟಕ, ಇಂಡಿಯಾ
ಫೋನ್ : +91 80 4364 0000
Email: compliance@xchanging.com Website: www.xchanging.com
ಈ ಪ್ರಕಟಣೆ ಮೂಲಕ ತಿಳಿಸುವುದೇನೆಂದರೆ ಭಾರತೀಯ ಭದ್ರತೆಗಳು ಮತ್ತು ವಿವಿಧ ಮಂಡಳಿಗಳು (ಕುಳಿ) ಮಾಹಿತಿ ಹೊಣೆಗಾರಿಕೆಗಳು ಮತ್ತು ಬ್ಯಾಂಕು ಪರಿಣಾಮದ ಅನುಕೂಲತೆಗಳು) ನಿಯಂತ್ರಣಗಳು - 2015 ರ ನಿಯಂತ್ರಣ 29 ಅನ್ವಯ, ಪರಿಣಾಮದ ನಿಯಂತ್ರಣ 47 ರ ಅನ್ವಯ ಎಕ್ಸ್‌ಚೇಂಜಿಂಗ್ ಸಲ್ಯೂಷನ್ಸ್, ಲಿಮಿಟೆಡ್ ನಿರ್ದೇಶಕರ ಮಂಡಳಿಯ ಸಭೆಯನ್ನು ಉದ್ಘಾಟಿಸಿ, ನವೆಂಬರ್ 11, 2020 ರಂದು ನಡೆಯಲಿದೆ. ಸೆಪ್ಟೆಂಬರ್ 30, 2020 ಕ್ಕೆ ಅಂತ್ಯಗೊಂಡ ಕಂಪನಿಯ 2ನೇ ತ್ರೈಮಾಸಿಕ ಮತ್ತು ಆರು ತಿಂಗಳ ಅಂತ್ಯಗೊಂಡ ಕಂಪನಿಯ ಆದಾಯ ಲೆಕ್ಕ ಪರಿಶೋಧನೆಗೊಳಪಟ್ಟಿದ್ದು, ಆದ್ದರಿಂದ ಅಲೋಕ್ ಹಣಕಾಸು ಪರಿಶೋಧನೆಗೆ ಅನುಮೋದನೆ ಪಡೆದುಕೊಳ್ಳಲಾಗುವುದು ಮತ್ತು ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಚರ್ಚಿಸಲಾಗುವುದು.
ಮೇಲೆ ಹೇಳಿದ ಸೂಚನೆಯು ಕಂಪನಿಯ ವೆಬ್‌ಸೈಟ್ <http://www.xchanging.com/investor-relations/xsl-content> ಮತ್ತು ಇತರ ಎಕ್ಸ್‌ಚೇಂಜಿಂಗ್ ವೆಬ್‌ಸೈಟ್ www.nseindia.com (ನ್ಯಾಷನಲ್ ಇನ್ ವೆಸ್ಟ್‌ಮೆಂಟ್ ಆಫ್ ಇಂಡಿಯಾ ಲಿಮಿಟೆಡ್) ಮತ್ತು www.bseindia.com (ಡಿಎಸ್‌ಸಿ ಲಿಮಿಟೆಡ್) ಕಂಪನಿಯ ವೆಬ್‌ಸೈಟ್‌ನಲ್ಲಿ ಸಲ್ಲಿಸಲಾಗುವುದು.
ಮಂಡಳಿಯ ಆಡಳಿತ ಮೇಲೆ
ಎಕ್ಸ್‌ಚೇಂಜಿಂಗ್ ಸಲ್ಯೂಷನ್ಸ್ ಲಿಮಿಟೆಡ್
ಉದಾಹರಣೆಗಾಗಿ
(ಕಂಪನಿ ಕಾರ್ಯದರ್ಶಿ)

TATA ELXSI LIMITED
CIN : L85110KA1989PLC009868
Regd. Off: ITPB Road, Whitefield, Bengaluru-560 048.
Tel: 91 80 2297 9123 Fax: +91 80 2841 1474
Email: investors@tataelxsi.com Website: www.tataelxsi.com
Notice of Postal Ballot – Electronic Dispatch
Members are hereby notified that the **Postal Ballot Notice dated October 14, 2020** along with Explanatory Statement) in respect of the Resolution for Alteration of the Articles of Association of the Company, has been sent by e-mail to those members whose email-ids are available with the Company / Depositories on October 29, 2020.
In compliance with Circular No.14/2020 dated April 8, 2020, Circular No. 17/2020 dated April 13, 2020 and Circular No. 33/2020 dated September 28, 2020, issued by the Ministry of Corporate Affairs ("MCA") (hereinafter collectively referred to as "MCA Circulars"), the Postal Ballot Notice has been sent via e-mail only to the Members whose names appear in the Register of Members / List of Beneficial Owners as received from National Securities Depository Limited ("NSDL") and Central Depository Services (India) Limited ("CDSL"). The company has engaged the services of NSDL for providing the e-voting platform. The members whose e-mail addresses are available with Tata Elxsi Limited and Depositories as on October 23, 2020 ("cut-off date") will be entitled to exercise their e-voting. A person who is not a member on the cut-off date shall accordingly treat the Postal Ballot Notice as for information purpose only.
The Members are provided with a facility to cast their vote electronically on the resolutions set forth in the Postal Ballot Notice dated October 14, 2020 using the e-voting system provided by NSDL. The remote e-voting period commenced on Sunday, November 01, 2020 at 9.00 a.m. (IST) and ends on Monday, November 30, 2020 at 5.00 p.m. (IST). The remote e-voting module shall be disabled by NSDL thereafter. During this period, Members of the Company holding shares either in physical or electronic form, as on the cut-off date, i.e. October 23, 2020, shall cast their vote electronically.
for TATA ELXSI LIMITED
Sd/-
(G. VAIDYANATHAN)
Company Secretary
Place: Bengaluru
Dated: 02 November, 2020

Is GST about ease of doing business?

Three years after its inception, compliance with GST procedures remains a headache for exporters, job workers and all MSMEs. *BusinessLine* reports

LOKESHWARRI SK/LN REVATHY/A SRINIVAS

“The last couple of years have definitely not been easy. After dropping out of school, I did some odd jobs, saved some money and set up this unit with one machine (lathe). Within two-three years, I managed to install a second machine; just as things started to look up, the Government decided to demonetise high-value notes. That was the first blow. Before I could recover from it came the “one nation, one tax” system. They say “no looking back”, but we don’t see light at the end of the tunnel,” says Velmurugan, an entrepreneur, whose 10x10 shed is located in a residential locality in Coimbatore.

Considered one of the leading Tier-II destinations in the country for Micro, Small and Medium Enterprises (MSMEs), Coimbatore region has units dabbling in tooling, lathe work, fabrication, casting, machining, plastic moulding and allied fields, among others. These units are struggling with GST-compliance issues, including the recent shift to quarterly returns for small units and the extension of filing deadlines.

There are an estimated 30,000+ micro units engaged in undertaking job order works alone in this part of the country. There are 1000s of such units here. Close to 70 per cent of the units are at present on the verge of closure for want of orders. “No GSTIN, no order”, has become the order of the day, says J James, president of the Tamil Nadu Association of Cottage and Tiny Enterprises (TACT).

“Promoters of such ventures are unable to focus on the orders on hand; they have no separate department dealing with accounts, no expertise in GST matters and so on. Prior to the roll-out of GST, they could get their payments after deduction of tax at source and they were comfortable with the system. Further, job order is just a process, execution of a job, which does not involve purchase or sale of any item. So why should GST be imposed on job-working units?” asks James.

While the tiny players brood over the new tax system, the ones dealing with textile and engineering spares and tool-making units seem to have come to terms with the new regime where units with turnover below ₹5 crore can file quarterly returns. This creates a mismatch between large and small units, where the large ones have to file on a monthly basis. Working capital flow can be disrupted in transactions between the two, as input tax credit refunds can be held up.

“As a company, we want to ensure compliance; it is convenient for both — my customers and suppliers,” says S Soundararajan, who is into manufacture of tooling kits.

Asked if large corporates were pressurising such small and medium-scale units to



More darkness than light Globally, GST/VAT compliances have been relaxed, not so in India REUTERS

fall in line with their system of filing GST returns every month, Soundararajan says, “they (large corporates) only made a friendly appeal, a request — it made sense. I do agree that for small companies, this could be a difficult proposition as a huge chunk of money gets blocked. But if one were to file every quarter, the net effect would be the same as we are only deferring/postponing the issue, not doing away with it.”

At present, a GST payer is required to make e-invoices, e-way bills, GSTR-1, GSTR-3B, ITC-04 (for job-work), annual return and annual audit (if applicable). Compliances like e-Invoices and e-way bills are expected to be adhered to on a real-time basis.

Says Pune-based chartered accountant Pritam Mahure: “After the Covid-19 onslaught, all over the world, GST/VAT compliances have been relaxed as the top-most priority is revival and support to the taxpayers. However, in India, we are witnessing exactly the opposite, as new compliances such as e-invoicing are being introduced.”

Exporters' woes

Exporters are up against their own set of problems. Says Nishant Banthia of Magnum Casuals International Pvt Ltd, Chennai: “When we export our goods, we avail IGST refunds for all our input taxes. What reflects in the GSTIN portal is only the collections that the supplier has made, according to the return filed by the supplier. Since the government is continuously extending the deadline for return filing due to the Covid-19 pandemic, the supplier is taking advantage of the relaxation and I am suffering because

of this. He has already got the money, but he has not filed the return or paid taxes. We have to chase them saying, ‘please pay the GST, because only then will we get the refund’. We have to do the chasing on behalf of the government.”

Under the GST, two options are given to exporters. One, they can supply goods or services without bond or Letter of Undertaking without paying the IGST and claim a refund of the unutilised input tax credit. Two, exporters can pay the IGST and claim refund of the tax paid.

Sadanand (name changed on request), a tiles exporter from Bengaluru, is still awaiting the refunds on tax paid during the transition period in 2018. “At the transition time, 28 per cent IGST had to be paid on the exports,” he explains. “Government said that whatever tax was levied on exports, we could get refund immediately into bank account, after filing the GST returns. We have raised almost eight invoices for the early period of GST, out of which we have received GST refunds for two to three invoices. But refunds are pending for all the other invoices since 2017. About ₹14 lakh of money is stuck.”

Banthia, a readymade garments exporter to Europe and West Asia, has a unique problem. “A few exporters have been put in the

risky exporter list,” says Banthia. “This list contains exporters who the government thinks are not genuine. I am one of the exporting companies who have been put in this category randomly, for no reason; the names are picked randomly by a computer algo. We were put in this category in February 2020.”

Exporters typically get three kinds of refunds — GST refund, drawbacks and licence value. “However, since February, we have not got our GST refund, drawbacks or licence value. In such troubled times, when export orders are less and workers have to be paid their salaries, the government is holding back payment due and causing further hardship,” points out Banthia. He has ₹1.5 crore worth of outstanding dues from the government. “How am I supposed to do business?” he asks.

High cost of return filing

Larger businesses, with an extensive accounting department, do not have any problem filing returns or adjusting the frequent changes in GST return filing rules, but small firms run by a single proprietor, sometimes using the e-commerce platform, are finding the return filing a big challenge.

Mahati Garments, which is a registered e-commerce seller in the market place segment, is a case in point. The proprietor of this firm says that a lot of problems are created due to sales returns. Since the supply is sometimes made to overseas clients, some portals give customers longer time to return their products. This results in products sold in the first month being returned only in the third month of a quarter. This requires an adjustment for return having to be done for the month when the sales was done and, in turn, results in higher payment to auditors.

The company pays ₹1,500 per month to auditors every month to file the supplies, the sales returns and the inward supplies or purchases. “I am an academician and so I am able to prepare the excel calculations myself. The auditors charge me for opening the portal three times and filing,” says the proprietor of the firm. A sum of ₹1,500 is the minimum amount charged by the auditors, it goes up to almost ₹5,000 per month, says the lady proprietor of the firm. The return

filing fee accounted for around 5 per cent of profit in pre-Covid times, now it is many times that. “I can do the return filing, but I am little worried about the portal, as I am not a commerce graduate. If something goes wrong, we have to ask the auditor, so I am using an auditor.”

Many have settled down with the return filing system. Banthia thinks that frequent changes to GST are okay, exporters can adapt to it and adjust. Sadanand too has no problems with the return filing process and does not think that frequent changes in rules are, really speaking, a hassle. However, Mahure observes: “Relaxations given to small taxpayers such as quarterly return filing, delayed return filing, waiver of late fees, leads to hardship to large taxpayers as their right to claim input tax credit gets jeopardised.”

If possible, the matching can take place annually, as most financial statements are prepared annually and submitted with other authorities such as MCA and Income Tax Department. In Income Tax, the TDS details are tracked, not at the ‘invoice level’ but at ‘PAN level’, he adds.

E-invoicing has been introduced with effect from October 1, with a threshold limit of ₹500 crore. While this is welcome, the large majority of GST taxpayers would not be covered under the e-invoicing system.

Explains Bengaluru-based chartered accountant Mohan Lavi: “GST authorities are yet to fix the problem of invoices for taxpayers below the threshold of ₹500 crore. This set of taxpayers still use Form GSTR 3B to claim their input tax credit — a form in which there are no checks and balances to claim input tax credit. The menace of taking credit on fake invoices continues to bog down the authorities because of the open-ended nature of GSTR 3B. Some sort of a system is being planned from April 1, 2021. But so far, the GST authorities have been unable to walk the talk on matching of invoices.”

The GST Council needs to look into compliance issues arising out of the procedures. As Lavi says, a better dispute settlement system in the form of GST tribunals all over the country needs to be set up.

Let us not forget that GST was meant to ensure ease of doing business.

Know your GST returns

GSTR 1 is the return to be furnished for reporting details of all outward supplies of goods and services made, or in other words, sales transactions made during a tax period

GSTR 2 is the return for reporting the inward supplies of goods and services i.e. the purchases made during a tax period. The details in the GSTR-2 return are auto-populated from the GSTR-2A

GSTR 3B is a monthly self-declaration to be filed, for furnishing summarised details of all outward supplies made, input tax credit claimed, tax liability ascertained and taxes paid

GSTR 9 is the annual return to be filed by taxpayers registered under GST. It will contain details of all outward supplies made, inward supplies received during the relevant previous year under different tax heads i.e. CGST, SGST & IGST and HSN codes, along with details of taxes payable and paid

ITC 01 is a declaration form filed on GST portal for claiming the input tax credit by taxpayers newly registered under GST. Filing of this form is mandatory to claim ITC on such stock

Source: Cleartax.in

BusinessLine CLASSIFIED
BUSINESS OFFER
CONSULTANTS
PERSONAL
CHANGE OF NAME

DAIRY FARM, Consultancy, Veterinary Diploma AI training, 7200746230
I. Prasanto Devdas, Flat No. B2/3, P-77, CIT Road, Scheme-VI M(S), Kankurgachi, Kolkata 700054, P.S Phoolbagan, sworn in an affidavit at City Civil Court Kolkata and changed my daughter's name from Aditi Mary Devdas to Aditi Devdas for all purposes.

NATURAL CAPSULES LIMITED
No. 23, 'Trident Towers', 4th Floor, 100 ft. Road, Jayanagar 2nd Block, Bangalore - 560 011. Ph. 26671571/573, Fax 26671562.
E-mail: info@naturalcapsules.com / CIN: L85110KA1993PLC014742
NOTICE
Pursuant to Regulation 29 read with Regulations 47 of the SEBI (LODR) Regulations, 2015, Notice is hereby given that 136th meeting of the Board of Directors of the Company is scheduled to be held on 7th November 2020, inter alia to consider and approve unaudited consolidated financial results and unaudited standalone financial results for the quarter ended 30th September, 2020. The detailed notice may be accessed on the Company's website <http://www.naturalcapsules.com> and may also be accessed on the Stock exchange website at <http://www.bseindia.com>
Place: Bangalore
Date: 30.10.2020
By order of the Board
Sunil L Mundra
Managing Director

IIPM
भारतीय बागान प्रबन्ध संस्थान बेंगलुरु
INDIAN INSTITUTE OF PLANTATION MANAGEMENT BENGALURU
(An Autonomous Organization of the Ministry of Commerce & Industry, GOI)
FACULTY POSITIONS
Applications are invited for **Faculty Positions** in the area of HRM & OB and Agricultural Economics on regular (or) contract. Applicants should hold Ph.D. or equivalent in appropriate branch with first class in the preceding degree in concerned/relevant discipline with excellent academic record throughout. Publications in ABDC/SCOPUS/WoS list of journals is essential.
Last date for submission of applications is 16.11.2020. For detailed information, please visit our website www.iipmb.edu.in.
Date: 02.11.2020
Notification No. 18/20
DIRECTOR

THE UNITED NILGIRI TEA ESTATES COMPANY LIMITED
(A Member of the Amalgamations Group)
CIN: L01132TZ1922PLC000204
Regd. Office: No. 3, Sarathi Bazaar, Rajahmundry Road, Rajahmundry - 524 008
Phone: 0422-2222066, 2222310 Fax: 0422-2222865
E-mail: headoffice@channaraia.com Website: www.unitednilgirittea.com
NOTICE
Pursuant to Regulation 29(1) read with Regulation 47(1)(a) of SEBI (Listing Obligations and Disclosure Requirements) Regulations, 2015, notice is hereby given that a meeting of Board of Directors of the Company will be held on **Thursday, the 12th November, 2020** to consider and approve, inter alia, **Un-audited Financial Results for the quarter ended 30th September, 2020.**
The said notice may be accessed on the Company's website www.unitednilgirittea.com and may also be accessed on the Stock Exchange website www.nseindia.com
For THE UNITED NILGIRI TEA ESTATES COMPANY LTD.
Coimbatore 02.11.2020
R.V.Sridharan
Company Secretary

ISGEC HEAVY ENGINEERING LIMITED
CIN: L2423HR1933PLC000097
Regd. Off: Radour Road, Yamunanagar-135001, Haryana
Ph: 01732-661061, E-mail: info@isgec.com
Website: www.isgec.com
NOTICE
Notice is hereby given pursuant to Regulation 47 of the SEBI (Listing Obligations and Disclosure Requirements) Regulations, 2015, that a meeting of the Board of Directors of the Company is scheduled to be held on **Monday, November 09, 2020, inter alia**, to consider and approve the unaudited standalone and consolidated financial results of the Company, for the quarter and half year ended September 30, 2020.
The information contained in this notice is also available on the Company's website <http://www.isgec.com/about-us-financials-Notices.php> and also on the website of the stock exchange, www.bseindia.com.
For **Isgec Heavy Engineering Limited** Sd/-
(S.K. Khorana)
Place: Yamuna Nagar Executive Director & Company Secretary
Date: 02.11.2020

ASHOKA Ashoka Buildcon Limited
CIN: L45200MH1993PLC071970
Registered Office: S. No. 861, Ashoka House, Ashoka Marg, Vadala, Nashik- 422011
Tel.: 0253-8633705, Fax: 0253-2238704
Website: www.ashokabuildcon.com; E-mail: investors@ashokabuildcon.com
NOTICE
Pursuant to Regulations 29 & 33 of the SEBI (Listing Obligations and Disclosure Requirements) Regulations, 2015 ("LODR 2015"), Notice is hereby given that a meeting of the Board of Directors of the Company is scheduled to be held on Wednesday, November 11, 2020, through Video Conferencing at Ashoka House, Ashoka Marg, Nashik - 422 011, inter alia, to consider and approve the Unaudited Standalone and Consolidated Financial Results (Limited Review) of the Company for the quarter ended September 30, 2020.
Place: Nashik
Date: November 02, 2020
Sd/-
(Manoj A. Kulkarni)
Company Secretary
ICSI M. No. FCS - 7377

SRIKALAHASTHI PIPES LIMITED
Regd. Office & Works: Rachagunneni-517641, Srikalahasthi Mandal, Chittoor District, Andhra Pradesh
CIN : L74999AP1991PLC013391; Phone : 08578 - 286650 - 655 email: companysecretary@srikalahasthipipes.com;
Website : www.srikalahasthipipes.com
STATEMENT OF STANDALONE UN-AUDITED FINANCIAL RESULTS FOR THE QUARTER AND HALF YEAR ENDED SEPTEMBER 30, 2020
(All amounts in Indian Rupees Lakhs Except per Share Data)

Sl. No.	Particulars	Quarter Ended		Half Year Ended		Year Ended
		September 30, 2020	June 30, 2020	September 30, 2019	September 30, 2020	
1	Total income from operations	39,729.74	20,415.52	45,735.06	60,145.26	166,290.16
2	Net Profit for the period (before Tax, Exceptional and/or Extraordinary items)	3,448.40	(1,039.80)	5,716.06	2,408.60	23,652.17
3	Net Profit for the period before tax (after Exceptional and/or Extraordinary items)	3,448.40	(1,039.80)	5,716.06	2,408.60	23,652.17
4	Net Profit for the period after tax (after Exceptional and/or Extraordinary items)	2,497.75	(787.98)	3,591.10	1,709.77	18,767.63
5	Total Comprehensive income for the period [comprising profit for the period (after tax) and other comprehensive income (after tax)]	2,494.27	(791.47)	3,587.20	1,702.80	18,753.69
6	Equity Share Capital	4,669.84	4,669.84	4,669.84	4,669.84	4,669.84
7	Other Equity excluding Revaluation Reserve					136,945.09
8	Earnings Per Share (EPS) of Rs. 10 each					
	Basic and Diluted EPS (in Rs.)	5.35	(1.69)	7.69	3.66	40.19

Notes :
a) The above is an extract of the detailed format of Quarter/Half year ended Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the Stock Exchange websites. (www.nseindia.com and www.bseindia.com) and also on the website of the Company at www.srikalahasthipipes.com.
b) Previous periods' figures have been regrouped wherever appropriate to conform to current periods' presentation.

For **SRIKALAHASTHI PIPES LIMITED**
Gouri Shankar Rathi
Whole Time Director
(DIN 00083992)

Place : Chennai
Date : November 2, 2020

Coromandel International Limited
Registered Office: 'Coromandel House', 1-2-10, Sardar Patel Road, Secunderabad - 500 003.
CIN No.: L24120TG1981PLC000892 Tel: 040 66997000 Fax: 040 2784 4117
Email: mail@coromandel.murugappa.com Website: www.coromandel.biz

Extract of the Consolidated Financial Results for the Quarter and Half-year ended 30 September 2020
(₹ in Crores)

Particulars	For the Quarter ended 30 September 2020	For the Quarter ended 30 September 2019	For the Half-year ended 30 September 2020	For the Half-year ended 30 September 2019	For the Year ended 31 March 2020
Total income from operations	4,619.50	4,867.48	7,843.42	7,008.18	13,176.73
Net Profit for the period before tax	785.61	614.89	1,125.79	709.93	1,378.51
Net profit for the period after tax	588.93	503.90	839.50	566.33	1,065.04
Net Profit for the period after taxes and minority interest	588.93	503.90	839.50	566.33	1,065.04
Total comprehensive income for the period (Comprising profit after tax and Other comprehensive income after tax)	596.55	499.40	855.63	561.36	1,063.90
Paid-up equity share capital (Face value ₹1/- per share)	29.32	29.26	29.32	29.26	29.30
Reserves (excluding Revaluation Reserve) as shown in the Balance Sheet of the previous year	-	-	-	-	4,288.40
Earnings per share (of ₹1 each) (for the period - not annualised)					
- Basic (₹)	20.09	17.22	28.64	19.36	36.40
- Diluted (₹)	20.04	17.20	28.57	19.33	36.31

Notes:
1. The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the websites of the Stock Exchanges (www.nseindia.com and www.bseindia.com) and the Company (www.coromandel.biz).
2. Pursuant to Share Purchase Agreement dated 10 July 2020, the Company has acquired 50,00,000 equity shares held by M/s Soquimich European Holdings B.V. for a consideration of ₹12 crores. Subsequent to this acquisition, Coromandel SQM (India) Private Limited (CSQM) has become a wholly-owned subsidiary of the Company with effect from 24 August 2020. The transaction was accounted in accordance with Ind AS 103 - Business Combinations and the initial accounting has been provisionally determined at the end of the reporting period and values have been considered as per books of accounts. The excess of identifiable assets acquired and the liabilities assumed over the consideration paid has been recognised as gain on bargain purchase in capital reserve through other comprehensive income in Consolidated Financial Results. Consolidation of CSQM as a subsidiary was done w.e.f. 31 August 2020, as there were no material transactions between 24 August 2020 to 31 August 2020.
3. The Company had elected to exercise the option permitted under section 115BAA of the Income Tax Act, 1961 and the full impact of this change relating to Deferred Tax Liabilities (net) as at 31 March 2019 was recognised in the statement of profit and loss and other comprehensive income, during the quarter ended 30 September 2019.
4. Additional information on standalone financial results is as follows:
(₹ in Crores)

Particulars	For the Quarter ended 30 September 2020	For the Quarter ended 30 September 2019	For the Half-year ended 30 September 2020	For the Half-year ended 30 September 2019	For the Year ended 31 March 2020
Total income from operations	4,605.39	4,864.61	7,827.57	7,006.72	13,154.88
Profit before tax	778.05	614.39	1,116.15	709.22	1,371.36
Profit after tax	581.53	503.24	829.89	565.65	1,059.17

For and on behalf of the Board of Directors
Sd/-
Sameer Goel
Managing Director

Place: Secunderabad
Date : 02 November 2020